



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಶುಕ್ರವಾರ, ೨೮, ಫೆಬ್ರವರಿ, ೨೦೨೦ (ಫಾಲ್ಗುಣ ೯, ಶಕವರ್ಷ ೧೯೪೧) Bengaluru, FRIDAY, 28, FEBRUARY, 2020 ( Phalguna 9, ShakaVarsha 1941)	ನಂ. ೬೫ No. 65
-----------------------	--	------------------

ಕರ್ನಾಟಕ ಸರ್ಕಾರ

**ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ಕಾರ್ಯಾಲಯ  
ಚಿಕ್ಕಬಳ್ಳಾಪುರ ಜಿಲ್ಲೆ, ಚಿಕ್ಕಬಳ್ಳಾಪುರ**

ಸಂಖ್ಯೆ: ಇ.ಎಲ್.ಎನ್.(೨) / ಸಿ.ಆರ್. 16 / 2017-18

ದಿನಾಂಕ: 27 / 02 / 2020

## ಅಂತಿಮ ಅಧಿಸೂಚನೆ

(ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 4ರಡಿ)

ವಿಷಯ : ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಿರುವ ಮೇರೆಗೆ ಬಾಧಿತಗೊಂಡ ಗ್ರಾಮ ಪಂಚಾಯಿತಿಗಳನ್ನು ಪುನರ್ ರಚಿಸುವ ಕುರಿತು.

- ಉಲ್ಲೇಖ : 1. ನಗರಾಭಿವೃದ್ಧಿ ಸಚಿವಾಲಯದ ಅಧಿಸೂಚನೆ ಸಂಖ್ಯೆ : ನಅಇ.84.ಎಂಎಲ್ಆರ್.2015, ಬೆಂಗಳೂರು, ದಿನಾಂಕ : 11/07/2017.  
2. ಈ ಕಛೇರಿ ಸಮಸಂಖ್ಯೆ ಪತ್ರದ ದಿನಾಂಕ : 17/07/2019 ಮತ್ತು 10/12/2019.  
3. ಸರ್ಕಾರದ ಪತ್ರ ಸಂಖ್ಯೆ. ಗ್ರಾಅಪ 1154 ಗ್ರಾಪಂಅ 2019, ದಿನಾಂಕ : 24/12/2019.  
4. ಈ ಕಛೇರಿಯ ಪ್ರಥಮ ಅಧಿಸೂಚನೆಯ ಸಮ ಸಂಖ್ಯೆ ದಿನಾಂಕ : 05/02/2020.  
5. ಮಾನ್ಯ ಆಯುಕ್ತರು, ರಾಜ್ಯ ಚುನಾವಣಾ ಆಯೋಗ, ಬೆಂಗಳೂರು ರವರ ಅಧ್ಯಕ್ಷತೆಯಲ್ಲಿ ದಿನಾಂಕ : 14/02/2020 ರಂದು ನಡೆದ ಸಭಾ ನಡಾವಳಿ.  
6. ತಹಶೀಲ್ದಾರ್, ಗೌರಿಬಿದನೂರು ತಾಲ್ಲೂಕು ರವರ ಪತ್ರದ ಸಂಖ್ಯೆ : ಇಎಲ್‌ಎನ್.ಸಿಆರ್.53/2019-20, ದಿನಾಂಕ : 24/02/2020.

\*\*\*\*\*

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಪುರಸಭೆಯನ್ನು ಅದರ ವ್ಯಾಪ್ತಿಯ ಪ್ರದೇಶದೊಂದಿಗೆ ಹೊಂದಿಕೊಂಡಂತಿರುವ ಗ್ರಾಮಗಳನ್ನು ಸೇರಿಸಿ ಕರ್ನಾಟಕ ಪೌರಸಭೆಗಳ ಕಾಯ್ದೆ 1964ರ ಪ್ರಕರಣ (9) ರಂತೆ ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಿ ಸರ್ಕಾರವು ಉಲ್ಲೇಖ (1)ರಂತೆ ಅಧಿಸೂಚನೆ ಹೊರಡಿಸಲಾಗಿದ್ದು, ಅದರಂತೆ ಸದರಿ ಅಧಿಸೂಚನೆಯ ಅನುಸೂಚಿ-ಎ ರಲ್ಲಿ ಕ್ರಮ ಸಂಖ್ಯೆ 1 ರಿಂದ 11 ರವರೆಗಿನ ಪೂರ್ಣ ಕಂದಾಯ ಗ್ರಾಮಗಳನ್ನು ಹಾಗೂ ಕ್ರಮ ಸಂಖ್ಯೆ 12 ರಿಂದ 15 ರವರೆಗಿನ ಗ್ರಾಮಗಳ ಭಾಗಶಃ ಪ್ರದೇಶವು ಗ್ರಾಮ ಪಂಚಾಯಿತಿ ವ್ಯಾಪ್ತಿಯಿಂದ ನಗರಸಭೆ ವ್ಯಾಪ್ತಿಗೆ ಒಳಪಟ್ಟಿರುತ್ತದೆ.

ಉಲ್ಲೇಖ (1)ರ ಅಧಿಸೂಚನೆಯಿಂದ ಭಾದಿತಗೊಂಡಿರುವ ಗ್ರಾಮ ಪಂಚಾಯಿತಿಗಳನ್ನು ಪುನರ್ ವಿಂಗಡಣೆ ಮಾಡಲು ಉಲ್ಲೇಖ (2)ರಂತೆ ಸರ್ಕಾರದ ಅನುಮೋದನೆಯನ್ನು ಕೋರಲಾಗಿದ್ದು, ಸರ್ಕಾರದ ಉಲ್ಲೇಖ (3) ರ ಪತ್ರದಂತೆ ಈ ಕುರಿತು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ (4) (2) (a) & (b) ರಡಿ ನಿಯಮಾನುಸಾರ ಮುಂದಿನ ಕ್ರಮವಹಿಸಲು ನಿರ್ದೇಶಿಸಲಾಗಿದೆ.

ಉಲ್ಲೇಖ (5)ರಂತೆ ಮಾನ್ಯ ಆಯುಕ್ತರು, ರಾಜ್ಯ ಚುನಾವಣಾ ಆಯೋಗ, ಬೆಂಗಳೂರು ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ (4)ರಂತೆ, ಗ್ರಾಮ ಪಂಚಾಯಿತಿಗಳನ್ನು ಪುನರ್ ರಚಿಸುವ ಅಧಿಕಾರವು ಜಿಲ್ಲಾಧಿಕಾರಿಗಳಿಗೆ ಇರುವುದರಿಂದ, ಜಿಲ್ಲಾಧಿಕಾರಿಗಳು ಅಧಿಸೂಚನೆಯನ್ನು ಹೊರಡಿಸಬಹುದಾಗಿದ್ದು, ಈ ಕುರಿತು ಸರ್ಕಾರದ ಅನುಮೋದನೆ ಪಡೆಯುವ ಅಗತ್ಯ ಇರುವುದಿಲ್ಲವೆಂದು ತಿಳಿಸಲಾಗಿದೆ.

ಅದರಂತೆ ಕೆಲವು ಗ್ರಾಮಗಳನ್ನು ಒಂದು ಗ್ರಾಮ ಪಂಚಾಯಿತಿಯಿಂದ ಮತ್ತೊಂದು ಗ್ರಾಮ ಪಂಚಾಯಿತಿ ವರ್ಗಾಯಿಸಿ ಉಲ್ಲೇಖ (4)ರ ಅಧಿಸೂಚನೆಯಲ್ಲಿ ಸಾರ್ವಜನಿಕರ ಗಮನಕ್ಕೆ ಆಕ್ಷೇಪಣೆ/ಸಲಹೆಗಳನ್ನು ಸಲ್ಲಿಸುವ ಸಲುವಾಗಿ ಪ್ರಚುರ ಪಡಿಸಲಾಗಿರುತ್ತದೆ.

ಈ ರೀತಿಯಾಗಿ ಪ್ರಚುರ ಪಡಿಸಲಾದ ಪ್ರಥಮ ಅಧಿಸೂಚನೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಮತ್ತು ಜನಪ್ರತಿನಿಧಿಗಳಿಂದ ಕೆಲವು ಆಕ್ಷೇಪಣೆಗಳು ಮತ್ತು ಸಲಹೆಗಳು ಸ್ವೀಕೃತಗೊಂಡಿದ್ದು, ಇವುಗಳನ್ನು ಪರಿಶೀಲಿಸಿ ಕಾರ್ಯನಿರ್ವಹಣಾಧಿಕಾರಿ, ತಾಲ್ಲೂಕು ಪಂಚಾಯಿತಿ, ಗೌರಿಬಿದನೂರು ರವರ ಅಭಿಪ್ರಾಯದ ಮೇರೆಗೆ ತಹಶೀಲ್ದಾರ್, ಗೌರಿಬಿದನೂರು ತಾಲ್ಲೂಕು ರವರು ಉಲ್ಲೇಖ (6)ರನ್ವಯ ಸಲ್ಲಿಸಿರುವ ವರದಿಯಂತೆ ಗೌರಿಬಿದನೂರು ತಾಲ್ಲೂಕಿನ ಕೆಲವು ಗ್ರಾಮಗಳನ್ನು ಒಂದು ಗ್ರಾಮ ಪಂಚಾಯಿತಿಯಿಂದ ಮತ್ತೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ವರ್ಗಾಯಿಸಿ ಆದೇಶಿಸಿದೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ (4) (2) (ಎ) ರಿಂದ (ಇ)ರ ಮೇರೆಗೆ ಚಿಕ್ಕಬಳ್ಳಾಪುರ ಜಿಲ್ಲೆ, ಗೌರಿಬಿದನೂರು ತಾಲ್ಲೂಕಿಗೆ ಸಂಬಂಧಿಸಿದಂತೆ ಬದಲಾವಣೆ/ ಸೇರ್ಪಡೆ/ ವರ್ಗಾವಣೆಯಾದ ಗ್ರಾಮಪಂಚಾಯಿತಿಗಳನ್ನು ಈ ಕೆಳಕಂಡ ಪಟ್ಟಿಯಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ. ಈ ಪಟ್ಟಿಯಲ್ಲಿ ದಾಖಲಾಗದ/ ನಮೂದಾಗದ ಗ್ರಾಮಪಂಚಾಯಿತಿಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಜಿಲ್ಲೆ : ಚಿಕ್ಕಬಳ್ಳಾಪುರ

ತಾಲ್ಲೂಕಿನ ಹೆಸರು : ಗೌರಿಬಿದನೂರು

**ಬದಲಾವಣೆಯಾದ ಗ್ರಾಮಪಂಚಾಯಿತಿಗಳ ವಿವರ**

ಕ್ರ. ಸಂ.	ಗ್ರಾಮ ಪಂಚಾಯಿತಿ ಹೆಸರು	ಗ್ರಾಮದ ಹೆಸರು	2011ರ ಜನಗಣತಿಯಂತೆ ಜನಸಂಖ್ಯೆ	ಷರಾ
1	2	3	4	5
1.	17-ಜಿ.ಬೊಮ್ಮಸಂದ್ರ	ಜಿ.ಬೊಮ್ಮಸಂದ್ರ	2078	17-ಜಿ.ಬೊಮ್ಮಸಂದ್ರ ಗ್ರಾಮ ಪಂಚಾಯಿತಿಯಲ್ಲಿನ ಮಿಟ್ಟೇನಹಳ್ಳಿ (ಬೇ) ಮತ್ತು ಸಕ್ಕರೆ ಕಾರ್ಖಾನೆ (ಬೇ) ಗ್ರಾಮಗಳು ನಗರಸಭೆ ವ್ಯಾಪ್ತಿಗೆ ಸೇರ್ಪಡೆಯಾಗಿರುತ್ತವೆ ಹಾಗೂ ವೇದಲವೇಣಿ ಗ್ರಾಮವನ್ನು 17-ಜಿ.ಬೊಮ್ಮಸಂದ್ರ ಗ್ರಾಮ ಪಂಚಾಯಿತಿಯಿಂದ ತೆಗೆದು 35-ಕುರುಬರಹಳ್ಳಿ ಗ್ರಾಮ ಪಂಚಾಯಿತಿಗೆ ವರ್ಗಾಯಿಸಿದೆ.
		ಕುಂಟಚಿಕ್ಕನಹಳ್ಳಿ	1135	
		ರೆಡ್ಡಿದ್ಯಾವರಹಳ್ಳಿ	685	
		ಮಲ್ಲಸಂದ್ರ	1406	
		<b>ಒಟ್ಟು</b>	<b>5304</b>	
2.	27-ಕಾದಲವೇಣಿ	ಕಾದಲವೇಣಿ	2512	27-ಕಾದಲವೇಣಿ ಗ್ರಾಮ ಪಂಚಾಯಿತಿಯಲ್ಲಿನ ಗುಂಡಾಪುರ ಮತ್ತು
		ಚನ್ನೇನಹಳ್ಳಿ	0	

		ವೈಚಕೋರಹಳ್ಳಿ	1033	ಉಡಮಲೋಡು ಗ್ರಾಮಗಳು ನಗರಸಭೆ ವ್ಯಾಪ್ತಿಗೆ ಸೇರ್ಪಡೆಯಾಗಿರುತ್ತವೆ.
		ಮರಳೂರು	1926	
		ಜಾಲಹಳ್ಳಿ	0	
		ಎ.ಕೆ ಕಾಲೋನಿ	0	
		<b>ಒಟ್ಟು</b>	<b>5471</b>	
3.	31- ದೊಡ್ಡಕುರುಗೋಡು	ಕುಡುಮಲಕುಂಟೆ	1999	ಯರ್ರಹಳ್ಳಿ ಗ್ರಾಮವನ್ನು 2015ರ ಅಧಿಸೂಚನೆಯಂತೆ 31-ದೊಡ್ಡಕುರುಗೋಡು ಗ್ರಾಮ ಪಂಚಾಯಿತಿಯಲ್ಲಿಯೇ ಯಥಾಸ್ಥಿತಿಯಾಗಿ ಮುಂದುವರೆಸಲಾಗಿರುತ್ತದೆ.
		ದೊಡ್ಡಕುರುಗೋಡು	2625	
		ವಿದುರಾ ಕಾಲೋನಿ	0	
		ಹೆಚ್ ನಾಗಸಂದ್ರ	3189	
		ಮಾಳೇನಹಳ್ಳಿ	32	
		ಹುದೂತಿ	0	
		ಯರ್ರಹಳ್ಳಿ	309	
		<b>ಒಟ್ಟು</b>	<b>8154</b>	
4.	32- ಚಿಕ್ಕಕುರುಗೋಡು	ಚಿನ್ನನಾಗೇನಹಳ್ಳಿ(ಮ)	0	32-ಚಿಕ್ಕಕುರುಗೋಡು ಗ್ರಾಮ ಪಂಚಾಯಿತಿಯಲ್ಲಿನ ಕಲ್ಲೂಡಿ ಗ್ರಾಮವು ನಗರಸಭೆ ವ್ಯಾಪ್ತಿಗೆ ಸೇರ್ಪಡೆಯಾಗಿರುತ್ತದೆ ಹಾಗೂ 33-ಬೈಚಾಪುರ ಗ್ರಾಮಪಂಚಾಯಿತಿಯಲ್ಲಿನ ಗೌಡಸಂದ್ರ ಗ್ರಾಮವನ್ನು ತೆಗೆದು 32-ಚಿಕ್ಕಕುರುಗೋಡು ಗ್ರಾಮ ಪಂಚಾಯಿಗೆ ಸೇರಿಸಲಾಗಿದೆ.
		ಚನ್ನಬೈರೇನಹಳ್ಳಿ	0	
		ಚಿಕ್ಕಕುರುಗೋಡು	2615	
		ರಾಮಚಂದ್ರಪುರ	1109	
		ಗೌಡಸಂದ್ರ	647	
		<b>ಒಟ್ಟು</b>	<b>4371</b>	
5.	33-ಬೈಚಾಪುರ	ಹುಚ್ಚೋದನಹಳ್ಳಿ	877	ಗೌಡಸಂದ್ರ ಗ್ರಾಮವನ್ನು 33-ಬೈಚಾಪುರ ಗ್ರಾಮಪಂಚಾಯಿತಿಯಿಂದ ತೆಗೆದು 32-ಚಿಕ್ಕಕುರುಗೋಡು ಗ್ರಾಮ ಪಂಚಾಯಿಗೆ ವರ್ಗಾಯಿಸಿದೆ.
		ಕೋನಾಪುರ	558	
		ನಶಿಕುಂಟನಹಳ್ಳಿ	34	
		ನಾಚಿಕುಂಟನಹಳ್ಳಿ	0	
		ಜರಬಂಡಹಳ್ಳಿ (ಬೇ)	0	
		ಬೈಚಾಪುರ	1075	
		ಬಾದಿಮರಳೂರು	1255	
		ವಿರುಪಸಂದ್ರ	1200	
		ತಿಮ್ಮಗಾನಹಳ್ಳಿ	0	
		ವಡ್ಡರಕಾಲೋನಿ (ಬೇ)	0	
		<b>ಒಟ್ಟು</b>	<b>4999</b>	

೪

6.	34-ಗಂಗಸಂದ್ರ	ಗಂಗಸಂದ್ರ	3272	34-ಗಂಗಸಂದ್ರ ಗ್ರಾಮ ಪಂಚಾಯಿತಿಯಲ್ಲಿನ ಗೊಟಕನಾಪುರ ಮತ್ತು ಪುಟ್ಟಾಪುರ್ಲಹಳ್ಳಿ ಗ್ರಾಮಗಳು ನಗರಸಭೆ ವ್ಯಾಪ್ತಿಗೆ ಸೇರ್ಪಡೆಯಾಗಿರುತ್ತವೆ.
		ಎ ಕೆ ಕಾಲೋನಿ	0	
		ಕೆಂಗೇನಹಳ್ಳಿ	0	
		ಚಿಕ್ಕಗಂಗಸಂದ್ರ	0	
		ಸಾಗಾನಹಳ್ಳಿ	1152	
		ಮುತ್ತರಾಯನಹಳ್ಳಿ	0	
		ಎ ಕೆ ಕಾಲೋನಿ	0	
		ವಿಜಯನಗರ	0	
		<b>ಒಟ್ಟು</b>	<b>4424</b>	
7.	35-ಕುರುಬರಹಳ್ಳಿ	ಚೀಗಟಗೆರೆ	1622	35-ಹಿರೇಬಿದನೂರು (ಕುರುಬರಹಳ್ಳಿ ಎಂದು ಬದಲಾವಣೆ) ಗ್ರಾಮ ಪಂಚಾಯಿತಿಯಲ್ಲಿನ ಮೂರುಮನೆಹಳ್ಳಿ, ವೀರಗೊಲ್ಲಹಳ್ಳಿ ಮತ್ತು ಹಿರೇಬಿದನೂರು ಸಂಪೂರ್ಣ ಗ್ರಾಮಗಳು ನಗರಸಭೆ ವ್ಯಾಪ್ತಿಗೆ ಸೇರ್ಪಡೆಯಾಗಿರುತ್ತವೆ. ಹಿರೇಬಿದನೂರು ಸಂಪೂರ್ಣ ಗ್ರಾಮವು ನಗರಸಭೆ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ಕುರುಬರಹಳ್ಳಿ ಗ್ರಾಮವನ್ನು ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವನ್ನಾಗಿ ನಿಗದಿಪಡಿಸಿ ಗ್ರಾಮ ಪಂಚಾಯಿತಿ ಹೆಸರು ಪರಿಷ್ಕರಿಸಲಾಗಿದೆ ಹಾಗೂ ವೇದಲವೇಣಿ ಗ್ರಾಮವನ್ನು 17-ಜಿ.ಬೊಮ್ಮಸಂದ್ರ ಗ್ರಾಮಪಂಚಾಯಿತಿಯಿಂದ ತೆಗೆದು 35-ಕುರುಬರಹಳ್ಳಿ ಗ್ರಾಮ ಪಂಚಾಯಿತಿಗೆ ವರ್ಗಾಯಿಸಿದೆ
		ಕುರುಬರಹಳ್ಳಿ	1587	
		ಹೊಸ ಕುರುಬರಹಳ್ಳಿ	0	
		ಸಕ್ಕರೆ ಕಾರ್ಖಾನೆ	0	
		ವೇದಲವೇಣಿ	1357	
		<b>ಒಟ್ಟು</b>	<b>4566</b>	

ಈ ಅಧಿಸೂಚನೆಯಿಂದ ಬಾಧಿತನಾದ ವ್ಯಕ್ತಿ ಅಥವಾ ಸಾರ್ವಜನಿಕರು ಈ ಅಧಿಸೂಚನೆಯ ದಿನಾಂಕದಿಂದ 30 ದಿವಸಗಳೊಳಗಾಗಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಕಲಂ 4 (3) ರಡಿಯಲ್ಲಿ ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗ ರವರಿಗೆ ಅಹವಾಲು/ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿರುತ್ತದೆ.

ಆರ್.ಲತಾ, ಭಾ.ಆ.ಸೇ.,  
ಜಿಲ್ಲಾಧಿಕಾರಿ  
ಹಾಗೂ ಜಿಲ್ಲಾ ಚುನಾವಣಾಧಿಕಾರಿ,  
ಚಿಕ್ಕಬಳ್ಳಾಪುರ ಜಿಲ್ಲೆ.